



ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ
ಕಾರ್ಯಪಾಲಕ ಅಭಿಯಂತರರು, ಚಿಕ್ಕಪೇಟೆ ವಿಭಾಗ ಕಛೇರಿ

ಮಾಹಿತಿ ಹಕ್ಕು ಕಾಯ್ದು 2005 ರ ಸೆಕ್ಕೆನ್‌ 4(1) (ಎ)

ಮತ್ತು

4(1) (ಬಿ) ಅಡಿಯಲ್ಲಿ ಮಾಹಿತಿಗಳು

2024-25 ನೇ ಸಾಲು

ದಕ್ಷಿಣ ವಲಯ

ಮಾಹಿತಿ ಹಕ್ಕು ಕಾಯ್ದೆಯ 2005 ರಡಿ 4(1)(ಇ) ಬಗ್ಗೆ: ಪ್ರತಿಯೊಂದು ಸಾರ್ವಜನಿಕ ಪ್ರಾಧಿಕಾರವು, ಈ ಅಧಿ ನಿಯಮದ ಅಡಿಯಲ್ಲಿ ಮಾಹಿತಿ ಹಕ್ಕಿಗಾಗಿ ಅನುಕೂಲ ಮಾಡಿಕೊಡುವ ರೀತಿಯಲ್ಲಿ ಮತ್ತು ನಮೂನೆಯಲ್ಲಿ ಕ್ರಮಾಗಿ ಸೂಚಿಪಟ್ಟಿ ಮತ್ತು ಸೂಚಿಕೆರಣಗೊಂಡ ಅದರ ಎಲ್ಲಾ ದಾಖಲೆಗಳನ್ನು ನಿರ್ವಹಿಸತಕ್ಕದ್ದು ಮತ್ತು ಸೂಕ್ತ ಸಮಯದೊಳಗಾಗಿ ಮತ್ತು ಸಂಪನ್ಮೂಲಗಳ ಲಭ್ಯತೆಗೊಳಿಸಿಕೊಂಡಿರುತ್ತದೆ. ಗೊಕ್ಕೆರಣಕ್ಕೆ ಸೂಕ್ತವಾದ ಎಲ್ಲ ದಾಖಲೆಗಳನ್ನು ಗೊಕ್ಕೆರಿಸುವಂತೆ ಮತ್ತು ಅಂತಹ ದಾಖಲೆಗಳು ಸುಲಭವಾಗಿ ದೂರದರ್ಶಿಗೊಂಡಿರುತ್ತದೆ. ವಿವಿಧ ಸಿಸ್ಟಂಗಳಲ್ಲಿ ಸಂಪರ್ಕಜಾಲದ ಮೂಲಕ ಸಂಪರ್ಕ ಕಲ್ಪಿಸುವಂತೆ ಮಾಡತಕ್ಕದ್ದು;

ಅದರಂತೆ ಎಲ್ಲಾ ಕಾರ್ಯವಾಲಕ ಅಭಿಯಂತರರು ಕೆಳ್ಳಿರಿ ವಡಿಯಿಂದ ಕಾರ್ಯಗತಗೊಳಿಸುವ ಎಲ್ಲಾ ಕಾಮಗಾರಿಗಳ ಮಾಹಿತಿಯನ್ನು ಸಾರ್ವಜನಿಕರ ಮಾಹಿತಿಗಾಗಿ ಪಾಲಿಕೆ ಅಂತರ್ಜಾಲದಲ್ಲಿ ಲಭ್ಯವಾಗುವಂತೆ ಅಳವಡಿಸಲಾಗಿರುತ್ತದೆ. ಅಂತರ್ಜಾಲ <https://www.bbmp.gov.in/home> ನಲ್ಲಿ BBMP Informationನನ್ನು ಕೀರ್ತಿ ಮಾಡುವುದು, ತೆರೆದುಕೊಳ್ಳಲಾಗಿರುತ್ತದೆ. Citizen Zone ಎಂಬ Tabನನ್ನು ಕೀರ್ತಿ ಮಾಡುವುದು, ಅದರ ಅಡಿಯಲ್ಲಿ BBMP Works Bill View ನ್ನು ಕೀರ್ತಿ ಮಾಡಿದಾಗ ತೆರೆದುಕೊಳ್ಳಲಾಗಿರುತ್ತದೆ. ಕೋರ್ಟಾವ ವಿವರಗಳನ್ನು ನಮೂದಿಸಿದರೆ ಮಾಹಿತಿಯನ್ನು ಪಡೆದುಕೊಳ್ಳಬಹುದು. ಕಾರ್ಯವಾಲಕ ಅಭಿಯಂತರು ಚಿಕ್ಕಪೇಟೆ ವಿಭಾಗ ವಾಟ್‌ಪ್ರೈಯ ಕಾಮಗಾರಿಯ ವಿವರಗಳ ಮಾಹಿತಿಯನ್ನು ಅಗತ್ಯ ದಾಖಲೆಗಳನ್ನು ಸಹ ಇಲ್ಲಿ ಪಡೆಯಬಹುದಾಗಿದೆ. ಪ್ರಾಣಿ ವಿವರಗಳನ್ನು ಮಾಹಿತಿಗಾಗಿ ಇಲ್ಲಿ ಪ್ರಸ್ತುತಪಡಿಸಲಾಗಿದೆ.

ಮಾಹಿತಿ ಪಕ್ಷ ಅರ್ಥಿನಿಯನ್‌
2005ರ ಅದಿಯಲ್ಲಿ ಮಾಹಿತಿ ಒದಗಿಸುವ

— C A Not secure accounts.bbmpgov.in/PrintView/

 ಬ್ರಹ್ಮ ಬೆಂಗಳೂರು ಮಹಾನಗರ ಪಾರ್ಕ್ ಕಾರ್ಮಾಗಾರಿ ಬೀಳ್ ಸಾರ್ವಜನಿಕ ಇಲ್ಸ್ಯಂಕ್ರಿಯ ಕನ್ನಡ English	ವರ್ಣ ಸಂಖ್ಯ / ಕರ್ತೃ (ಡಿಎಸ್) * ಕಾರ್ಮಾಗಾರಿ ಹೆಸರು / ಸ್ಥಿತಿಗೊಂಡ ಹೆಸರು / ವಾರ್ಡ್ / ಪಿಎಸ್ ಹುದ್ದೆ ಫೋನ್‌ನಾಯಕ ಹೆಸರು ದೋಸ್ಟೆ ಎಲ್‌ಎಸ್ PDF
--	--

ಬಿಬೀದಂಡಿ ಕಾರ್ಮಾಗಾರಿ ಬೀಳ್ ಸಾರ್ವಜನಿಕ ಏಳ್ಳಣಿಗೆ ಸುನ್ನಾಗತ

ಈ ವಾರ್ತಾ ತರತ ದಿನಿಂದ ಈ ವ್ಯವಸ್ಥೆಯನ್ನು ವ್ಯಾಧಿಸಿದೆ. ಬೆಂಗಳೂರು ರಿಇಂಡ್ ಕ್ರೊಂಡ್ ಕಾರ್ಮಾಗಾರಿ ಬೀಳ್ ಸಾರ್ವಜನಿಕ ಅವಳ್ಳುವಾದ ಪ್ರತ್ಯೇಕೀಯಯನ್ನು ನೆಕ್ ನೆರ್ಗ್ರಿಕಲ್ ಆರ್ಕಾಡ್

ಸಾರ್ವಜನಿಕ ಕಾರ್ಮಾಗಾರಿ ಹೆಸರು, ವಾರ್ಡ್ ಹೆಸರು, ಏಳ್ಳಣಿಗೆ ಹೆಸರು ಅಥವಾ ಸ್ಥಿತಿಗೊಂಡ ಹೆಸರ್ನ್ನು ಅರ್ಥಿಸಿ ಕಾರ್ಮಾಗಾರಿ ಏಪರ್ಚನ್ಸ್ ಪ್ರಯೋಗವನ್ನು

ದಿನಿಂದ ಕ್ರೊಂಡ್ ಕಾರ್ಮಾಗಾರಿ ಏಪರ್ಚನ್ಸ್ ಏಳ್ಳಣಿಯ ಮತ್ತು ಅರ್ಥ ಅಳವ್ಯಾಪಾದ ಪ್ರತ್ಯೇಕೀಯಯನ್ನು ಒಬ್ಬೆಸೆಯ ಸಾರ್ವಜನಿಕ ಹಾಗೆ ಉತ್ತರವಾದ್ಯೇ ಬಳಸುವಂತೆ ದಿನಿಂದ ಹಕ್ಕುಯನ್ನುತ್ತರೆ


Executive Engineer
Chikkaballapur Division
Bruhat Bangalore Mahanagara Palike

ಮಾಹಿತಿ ಹಕ್ಕು ಕಾಯ್ದೆಯ 2005 ರಢಿ 4(1)(ಬಿ) ಬಗ್: ಈ ಅಧಿ ನಿಯಮವನ್ನು ಅಧಿನಿಯಮಿಸೋಳಿಸಿದ
ದಿನಾಂಕದಿಂದ ಒಂದುನೂರ ಇಪ್ಪತ್ತು ದಿನಗಳೊಳಗಾಗಿ-

ಮಾಹಿತಿ ಹಕ್ಕು ಅಧಿನಿಯಮ

2005ರ ಅಡಿಯಲ್ಲಿ ಮಾಹಿತಿ ಒದಗಿಸಿದ

- I. ಅದರ ರಚನೆ, ಕಾರ್ಯಗಳು ಮತ್ತು ಕರ್ತವ್ಯಗಳ ವಿವರಗಳನ್ನು;
- II. ಅದರ ಅಧಿಕಾರಿಗಳ ಮತ್ತು ನೌಕರರ ಅಧಿಕಾರಗಳನ್ನು ಮತ್ತು ಕರ್ತವ್ಯಗಳನ್ನು;
- III. ಮೇಲ್ವಿಚಾರಣೆ ಮತ್ತು ಹೊಳಣಗಾರಿಕೆಯ ಮಾರ್ಗಗಳು ಸೇರಿದಂತೆ ತೀವ್ರಾನ ತೆಗೆದುಕೊಳ್ಳುವ ಪ್ರಕ್ರಿಯೆಯಲ್ಲಿ ಅನುಸರಿಸಬೇಕಾದ ಕಾರ್ಯವಿಧಾನವನ್ನು;
- IV. ಅದರ ಕಾರ್ಯಗಳ ನಿರ್ವಹಣೆಗೆ ಅದು ರೂಪಿಸಿರುವ ಸೂತ್ರಗಳನ್ನು;
- V. ಅದರ ಕಾರ್ಯಗಳನ್ನು ನೇರವೇರಿಸುವುದಕ್ಕಾಗಿ ಅದು ಹೊಂದಿರುವ ಅಥವಾ ಅದರ ನಿಯಂತ್ರಣದಲ್ಲಿರುವ ಅಥವಾ ಅದರ ಉದ್ದೇಶಗಳು ಬಳಸುವ ನಿಯಮಗಳು, ಲಿನಿಯಮಗಳು, ಅನುಸಂಖಿಗಳು, ಕ್ಷೇತ್ರಿಕಿಗಳು ಮತ್ತು ದಾಖಲೆಗಳನ್ನು;
- VI. ಅದು ಹೊಂದಿರುವ ಅಥವಾ ಅದರ ನಿಯಂತ್ರಣದಲ್ಲಿರುವ ದಸ್ತಾವೇಚಗಳ ಪ್ರವರ್ಗಗಳ ವಿವರ ಪಟ್ಟಿಯನ್ನು;
- VII. ಅದರ ಕಾರ್ಯನೀತಿಯ ರಚನೆ ಅಥವಾ ಅದರ ಅನುಷ್ಠಾನಕ್ಕೆ ಸಂಬಂಧಿಸಿದಂತೆ ಸಾರ್ವಜನಿಕರೆಂದೆ ಸಮಾಲೋಚಿಸಲು ಅಥವಾ ಅವರ ಪ್ರಾತಿನಿಧಿವಿರುವಂತೆ ಮಾಡಲು ಇರುವಂಥ ಯಾವುದೇ ವ್ಯವಸ್ಥೆಯ ವಿವರಗಳನ್ನು;
- VIII. ಮಂಡಳಿಗಳು, ಪರಿಷತ್ತಗಳು, ಸಮಿತಿಗಳು ಅಥವಾ ಇತರ ನಿಕಾರ್ಯಗಳು ಮತ್ತು ಅದರ ಭಾಗವಾಗಿ ಅಥವಾ ಅದರ ಸಲಹೆಯ ಉದ್ದೇಶಕ್ಕಾಗಿ ರಚಿತವಾದ ಇಬ್ಬರು ಅಥವಾ ಹೆಚ್ಚು ಪ್ರಕ್ರಿಗಳನ್ನೂ ಗೊಂದ ಮಂಡಳಿಗಳ, ಪರಿಷತ್ತಗಳ, ಸಮಿತಿಗಳ ಮತ್ತು ಇತರ ನಿಕಾರ್ಯಗಳ ಸಭೆಗಳು ಸಾರ್ವಜನಿಕರಿಗೆ ಮುಕ್ತವಾಗಿರುತ್ತವೆಯೇ ಅಥವಾ ಅಂತಹ ಸಭೆಗಳ ನಡುವಳಿಗಳು ಸಾರ್ವಜನಿಕರಿಗೆ ದೂರೆಯುತ್ತವೆಯೇ ಎಂಬುದರ ವಿವರ ಪಟ್ಟಿಕೆಯನ್ನು;
- IX. ಅದರ ಅಧಿಕಾರಿಗಳ ಮತ್ತು ನೌಕರರ ನಿದೇರ್ಶಿಕೆಯನ್ನು;
- X. ಅದರ ಲಿನಿಯಮಗಳಲ್ಲಿ ಉಪಭಂಧಿಸಿರುವಂತೆ ಪರಿಹಾರದ ವ್ಯವಸ್ಥೆಯೂ ಸೇರಿದಂತೆ ಅದರ ಪ್ರತಿಯೊಬ್ಬ ಅಧಿಕಾರಿ ಮತ್ತು ನೌಕರರು ಪಡೆಯುವ ತಿಂಗಳ ಗೌರವದನವನ್ನು;
- XI. ಎಲ್ಲ ಯೋಜನೆಗಳ ವಿವರಗಳನ್ನು ಸೂಚಿಸುವ, ಪ್ರಸ್ತಾವಿತ ವೆಚ್ಚಗಳನ್ನು ಮತ್ತು ಮಾಡಲಾದ ಬಟ್ಟವಾಡೆಗಳ ಪರದಿಯನ್ನು ಸೂಚಿಸಿ; ಅದರ ಪ್ರತಿಯೊಂದು ಏಜನ್ಸಿಗೆ ಹಂಚಿಕೆ ಮಾಡಲಾದ ಆಯವ್ಯಯವನ್ನು,
- XII. ಹಂಚಿಕೆ ಮಾಡಲಾದ ವೋಬಲಗನ್ನೂ ಸಹಾಯಧನ ಕಾರ್ಯಕ್ರಮಗಳ ಜಾರಿಯ ವಿಧಾನವನ್ನು ಮತ್ತು ಅಂತಹ ಕಾರ್ಯಕ್ರಮಗಳ ಫಲಾನುಭವಿಗಳ ವಿವರಗಳನ್ನು;
- XIII. ಅದು ನೀಡಿರುವ ರಿಯಾಲಿಟಿಗಳನ್ನು, ಅನುಮತಿ ಪತ್ರಗಳನ್ನು ಅಥವಾ ಅಧಿಕಾರ ಪತ್ರಗಳನ್ನು ಪಡೆಯುವವರ ವಿವರಗಳನ್ನು;
- XIV. ಅದರ ಬಳಿ ಲಭ್ಯವಿರುವ ಅಥವಾ ಅದು ಹೊಂದಿರುವ ವಿದ್ಯಾಾನಾನ್ ರೂಪಕ್ಕೆ ಪರಿವರ್ತಿಸಿರುವ, ಮಾಹಿತಿಗೆ ಸಂಬಂಧಿಸಿದ ವಿವರಗಳನ್ನು;
- XV. ಸಾರ್ವಜನಿಕ ಉಪಯೋಗಕ್ಕಾಗಿ ಗ್ರಂಥಾಲಯವನ್ನು ಅಥವಾ ವಾಚನಾಲಯವನ್ನು ನಿರ್ವಹಿಸುತ್ತಿದ್ದಲ್ಲಿ ಅದರ ಕೆಲಸದ ಸಮಯವನ್ನೂ ಗೊಂದಿರುವಂತೆ ಮಾಹಿತಿ ಪಡೆಯಲು ಸಾರ್ವಜನಿಕರಿಗೆ ಲಭ್ಯವಿರುವ ಸೌಲಭ್ಯಗಳ ವಿವರಗಳನ್ನು;
- XVI. ಸಾರ್ವಜನಿಕ ಮಾಹಿತಿ ಅಧಿಕಾರಿಗಳು ಹೆಸರುಗಳು, ಪದನಾಮಗಳು ಮತ್ತು ಇತರ ವಿವರಗಳನ್ನು; ನಿಯಮಿಸಬಹುದಾದಂತಹ ಇತರ ಮಾಹಿತಿಯನ್ನು ಪ್ರಕಟಿಸತಕ್ಕದ್ದು ಮತ್ತು ಆತರುವಾಯ ಪ್ರತಿವರ್ಷ ಈ ಪ್ರಕಟಣೆಗಳನ್ನು ಅಂದಿನವರೆಗೆ ಪರಿಷ್ಕರಿಸತಕ್ಕದ್ದು.


Executive Engineer
 Chikkapatte Division
 Bruhat Bengaluru Mahanagara Palike


ಮಾಹಿತಿ ಹಣ್ಣು ಅಧಿಕೀರ್ಯವು
2005ರ ಅಡಿಯಲ್ಲಿ ಮಾಹಿತಿ ಒದಗಿಸಿದೆ

- I. ಕಾರ್ಯವಾಲಕ ಅಭಿಯಂತರು ಕಛೇರಿಯ ರಚನೆ, ಕಾರ್ಯಗಳು ಮತ್ತು ಕರ್ತವ್ಯಗಳ ವಿವರಗಳು:

ಅ) ಕಛೇರಿಯ ಹೆಸರು ಮತ್ತು ವಿಳಾಸ: -

ಕಾರ್ಯವಾಲಕ ಅಭಿಯಂತರು, ಚಿಕ್ಕಪೇಟೆ ವಿಭಾಗ,
ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ,
ನಂ.194, ಟಿ ಮರಿಯಾಪ್ಪ, ರಸ್ತೆ, ಲಾಲಾಭಾಗ್ ದಕ್ಷಿಣ
ದ್ವಾರ ಇದುರು, ಸಿದ್ದಾಪ್ಪರ್,
ಬೆಂಗಳೂರು.-560011
ದೂರವಾಳಿ ಸಂಖ್ಯೆ:080-26570088
ಇ-ಮೆಲ್ಲೋ: eeckpbbmp@yahoo.com

ಆ) ರಚನೆ: -



Executive Engineer
Chikkapete Division
Bruhat Bangalore Mahanagara Palike

ಮಾಹಿತಿ ಹಕ್ಕು ಅರ್ಥನಿಯಹ
2005ರ ಅರ್ಥನಿಯಲ್ಲಿ ಮಾಹಿತಿ ಉದ್ದೇಶದ

ಇ) ಕಾರ್ಯಗಳು ಮತ್ತು ಕರ್ತವ್ಯಗಳು:-

ಕಾರ್ಯವಾಲಕ ಅಭಿಯಂತರರು ಚಿಕ್ಕಪೇಟೆ ವಿಭಾಗ ಕಳೆರಿಯು ಬ್ಯಾಹತ್ ಬೆಂಗಳೂರು ಮಹಾನಗರ ಪಾಲಿಕೆಯ ದಕ್ಷಿಣ ವಲಯ ವಾಟ್‌ಪ್ಲಿಗ್ ಒಳಪಡುವ ಚಿಕ್ಕಪೇಟೆ ವಿಧಾನಸಭಾ ಕ್ಷೇತ್ರ ವಾಟ್‌ಪ್ಲಿದಲ್ಲಿ ಕಾರ್ಯವಾಟ್‌ಪ್ಲಿಯನ್ನು ಹೊಂದಿರುತ್ತದೆ. ಈ ವಾಟ್‌ಪ್ಲಿ ಅಡಿಯಲ್ಲಿ ಎರಡು ಉಪ ವಿಭಾಗ ಕಳೆರಿಗಳು 1. ವಿ.ವಿ. ಪುರಂ (ಹೊಂಬೇಗೌಡ ಉಪವಿಭಾಗ) (ವಾಡೆ ಸಂಖ್ಯೆ: ಹೊಸ-163(ಹಳ್ಳಿ 174), 164(ಹಳ್ಳಿ 177), ಮತ್ತು 165(ಹಳ್ಳಿ 176)) 2. ಧರ್ಮರಾಯನ್ನಲ್ಲಿ ದೇವಸ್ಥಾನ (ಕಂಪೇಗೌಡ ಉಪವಿಭಾಗ) (ವಾಡೆ ಸಂಖ್ಯೆ: ಹೊಸ-160 (ಹಳ್ಳಿ 172), ಹೊಸ-161 (ಹಳ್ಳಿ 171), ಮತ್ತು ಹೊಸ 162(ಹಳ್ಳಿ 173) ಗಳನ್ನು ಹೊಂದಿರುತ್ತದೆ.

പാലിക്കേണ്ട ആസീനങ്ങൾ സംരക്ഷണം, സിവില് അധിവുദ്ധി മുതു നിവാരണം കാമഗാരിഗളാദ വലയ കെട്ടുംഗളും നിമാനണം, സേതുവെ ഒരു ദാരിഗളും നിമാനണം, നേര പിരീഡിത കാമഗാരി, പാദചാരി രസീനങ്ങൾ നിമാനണം, രസൈ ബദി ചെറംഡിഗളും നിമാനണം, വലയ രസീനങ്ങൾ അഗലീകർണ്ണ മുതു ജലീ ഹരിതുപിക്കേ രസീനങ്ങൾ താംബരിക്കർണ്ണ, കാംക്രീറ്റ് രസീനങ്ങൾ നിമാനണം, രസൈ ഗുംഡിഗളും മുച്ചുവുദു, രസൈ ക്രത്തിരിസിദ്ധ ഭാഗവന്നു പുനരു നിമീൻസിസുവുദു ഇതർ സിവില് കാമഗാരിഗളും മേലീച്ചാരണം.

ఆడళీత్తాక మంజూరాతి, తాంత్రిక మంజూరాతి, టెండర్ కాయిన్ నివేదిసువుదు, గుత్తిగొదారర బిల్లుగళ పరిశీలన మత్తు పాపతిగ శీపారస్స మాడువుదు మత్తు మాన్య ముఖ్య ఆయుక్తరు, మాన్య వలయ ఆయుక్తరు (దక్షిణ), మత్తు ముఖ్య అభియంతరు (దక్షిణ) రఘరు సూచిసువ ఇతరే కేలస కాయినగళన్న నివేదిసువుదు.

॥. ଅଧିକାରୀ ମତ୍ତୁ ସିବ୍ୟଂଦିଗଙ୍କ ଅଧିକାରଗଲୁ ମତ୍ତୁ କର୍ତ୍ତଵ୍ୟଗଳୁ:-

ಕ್ರಮ ಸಂಖ್ಯೆ	ಅಧಿಕಾರಿ ಮತ್ತು ನೋಕರರ ಹೆಸರು, ಹುದ್ದೆ	ಅಧಿಕಾರಗಳು ಮತ್ತು ಕರ್ತವ್ಯಗಳು
01	ಶ್ರೀ. ಹೆಚ್. ವಿ. ಯರಪ್ಪ ರೆಡ್ಡಿ. ಕಾರ್ಯವಾಲಕ ಅಭಿಯಂತರರು	ಕಾರ್ಯವಾಲಕ ಅಭಿಯಂತರರು ಮುಖ್ಯಸ್ಥರಾಗಿರುತ್ತಾರೆ. ಬೃಹತ್ ಬಂಗಳೂರು ಮಹಾನಗರ ಪಾಲಿಕೆ ಅಧಿನಿಯಮ-2020 ಅಡಿಯಲ್ಲಿ ಮಾನ್ಯ ಮುಖ್ಯ ಅಯುಕ್ತರು ಪ್ರತಾಯೋಜಿಸಿದ ಅಧಿಕಾರಗಳನ್ನು ಹೊಂದಿರುತ್ತಾರೆ. ಪಾಲಿಕೆಯ ಅಸ್ತಿಗಳ ಸಂರಕ್ಷಣೆ, ಸಿಲಿಲ್ ಕಾರ್ಮಗಾರಿಗಳ ಮೇಲ್ವಿಚಾರಣೆ, ಆಡಳಿತಾರ್ಕ ಮಂಜೂರಾತಿ, ತಾಂತ್ರಿಕ ಮಂಜೂರಾತಿ, ಟಿಂಡರ್ ಕಾರ್ಯ ನಿರ್ವಹಿಸುವುದು, ಗುತ್ತಿಗೆದಾರರ ಬಿಲ್ಲುಗಳ ಪರಿಶೀಲನೆ ಮತ್ತು ಪಾವತಿಗೆ ಶೈವಾರಸ್ ಮಾಡುವುದು ಅನಧಿಕೃತ ಕಟ್ಟಡಗಳ ನಿರ್ಮಾಣಗಳನ್ನು ತಡೆಗಟ್ಟುವುದು. ಮತ್ತು ಮಾನ್ಯ ಮುಖ್ಯ ಅಯುಕ್ತರು, ಮಾನ್ಯ ವಲಯ ಅಯುಕ್ತರು(ದಕ್ಷಿಣ), ಮತ್ತು ಮುಖ್ಯ ಅಭಿಯಂತರು(ದಕ್ಷಿಣ) ರವರು ಸೂಚಿಸುವ ಇತರೆ ಕೆಲಸ ಕಾರ್ಯಗಳನ್ನು ನಿರ್ವಹಿಸುವುದು.
02	ಶ್ರೀ. ಜಿ.ಮೂರತಿ ಲೆಕ್ಕಾಬೆ ಅಧೀಕ್ಷಕರು	ಕಾರ್ಯವಾಲಕ ಅಭಿಯಂತರರು ರವರಿಗೆ ಆಧ್ಯಕ್ಷ ಸಹಾಯಕರಾಗಿರುತ್ತಾರೆ. ಲೆಕ್ಕಾಬೆ ಮೇಲ್ವಿಚಾರಣೆ ಕಾರ್ಯ ನಿರ್ವಹಿಸುವುದು ಕಾರ್ಯವಾಲಕ ಅಭಿಯಂತರರು ಸೂಚಿಸಿದ ಇತರೆ ಕೆಲಸಕಾರ್ಯಗಳು

Page 5 of 13

H.V. J
Executive Engineer
Chikkapete Division
Bruhat Bengaluru Mahanagara Palike

ಮಾಹಿತಿ ಹಕ್ಕು ಉಧಿರಿಯವು
2005ರ ಅದಿಯಲ್ಲಿ ಮಾಹಿತಿ ಒಳಗೊಂಡಿ.

03	ಶ್ರೀಮತಿ. ಜಿ ವಸಂತ ವ್ಯವಸಾಯಪರು	ಸದರಿಯವರು ಈ ಕಥೆಗಿರಿಯಲ್ಲಿ ಪೇತನ ಪಡೆದು ಓ.ಎ.ಡಿ ಆಧಾರದ ಮೇಲೆ ಹಿರಿಯ ಸಹಾಯಕ ಶೈಲಿಗಾರಿಕೆ ನಿರ್ದೇಶಕರು (ದಸ್ತೀ) ರವರ ಕಥೆಗಿರಿಯಲ್ಲಿ ಕಾರ್ಯನಿರ್ವಹಿಸಿರುತ್ತಾರೆ
04	ಶ್ರೀ. ಪ್ರಲೀಣ ಸ್ಟ್ರೋಪ್. ಎನ್ ಪ್ರಥಮ ದಜ್ಞ ಸಹಾಯಕರು	<p>1. ನಗದು ಪ್ರಸ್ತುತ ನಿರ್ವಹಣೆ</p> <p>2. ಮಾಸಿಕ ಲೆಕ್ಕಪತ್ರ ನಿರ್ವಹಣೆ</p> <p>3. ಮಾಸಿಕ ಲೆಕ್ಕ ಸಮನ್ವಯ ಮಾಡುವುದು</p> <p>4. ಅಂತರಾಂತರಿಕ ಕಾರ್ಯಕ್ರಮಗಳನ್ನು ನಿಗದಿತ ಅವಧಿಯಲ್ಲಿ ಸಂಬಂಧಪಟ್ಟ ಇಲಾಖೆಗೆ ಜರೂ ಮಾಡುವುದು</p> <p>5. ಸ್ವೀಕೃತಿ ಮತ್ತು ಪಾಠ್ಯ ಒಚರ್ ಗಳ ನಿರ್ವಹಣೆ</p> <p>6. ವಾರ್ಡ ಸಂಖ್ಯೆ: ಹೆಚ್-163(ಹಳ್ಳಿ 174), 164(ಹಳ್ಳಿ 177), ಮತ್ತು 165(ಹಳ್ಳಿ 176) ಗೆ ಸಂಬಂಧಿಸಿದೆ ಆರ್.ಟಿ.ಎ ನಾಯಿಲಯ ಧಾರೆ, ಇತರೆ ಕಡತಗಳ ಮತ್ತು ವಹಿಗಳ ನಿರ್ವಹಣೆ</p> <p>7.. ವಾರ್ಡ ಸಂಖ್ಯೆ: ಹೆಚ್-163(ಹಳ್ಳಿ 174), 164(ಹಳ್ಳಿ 177), ಮತ್ತು 165(ಹಳ್ಳಿ 176) ರಲ್ಲಿನ ಕಾರ್ಯಾಲಯಗಳ ಬಿಲ್ಲುಗಳ ಲೆಕ್ಕ ಪರಿಶೀಲನೆ ಮತ್ತು ಕಡತಗಳ ನಿರ್ವಹಣೆ.</p> <p>8. ವೀಭಾಗದ ವಾರ್ಡ ಆಯವ್ಯಯ ತಯಾರಿಸುವುದು.</p> <p>9. ವೇತನಕ್ಕೆ ಸಂಬಂಧಿಸಿದ ಬಿಲ್ಲು ತಯಾರಿಸುವುದು, ಸಂಬಂಧಿಸಿದ ವಹಿಗಳನ್ನು ನಿರ್ವಹಿಸುವುದು. ಇತರೆ ಕೆಲಸ ಕಾರ್ಯಗಳು.</p> <p>10. ಎಲ್ಲಾ ಲೆಕ್ಕಪತ್ರಗಳನ್ನು ಆಡಿಟ್ ಗೆ ಒಳಪಡಿಸುವುದು ಹಾಗೂ ಆಡಿಟ್ ಆಕ್ಸ್‌ಪ್ಲಿಟ್‌ಗಳಿಗೆ ಉತ್ತರಗಳನ್ನು ಸಿದ್ಧಪಡಿಸಿ ಸಲ್ಲಿಸುವುದು, ತೀರುವಳಿಗೆ ಕ್ರಮವಹಿಸುವುದು.</p> <p>11. ಲೆಕ್ಕಾಖೆಗೆ ಸಂಬಂಧಿಸಿದ ಎಲ್ಲಾ ವಹಿಗಳ ನಿರ್ವಹಣೆ.</p> <p>12. ವಿಧಾನ ಸಭೆ / ವಿಧಾನ ಪರಿಷತ್ ಅಧಿವೇಶನ ಪ್ರಶ್ನೆಗಳಿಗೆ ಉತ್ತರಿಸುವುದು ಮತ್ತು ಕಡತ ನಿರ್ವಹಣೆ.</p> <p>13. ಮೇಲಾಧಿಕಾರಿಗಳು ಆಗಿಂದಾಗಿ ಸೂಚಿಸುವ ಇತರೆ ಎಲ್ಲಾ ಕೆಲಸ ಕಾರ್ಯಗಳನ್ನು ನಿರ್ವಹಿಸುವುದು.</p>
05	ಶ್ರೀಮತಿ ಹಿ.ಕೆ ಕಲ್ಪನಾ ತಾಂತ್ರಿಕ ಸಹಾಯಕರು(ಪ್ರಧಾರ) ಸಹಾಯಕ ಅಭಿಯಂತರರು	<p>1. ಕಾರ್ಯಪಾಲಕ ಅಭಿಯಂತರಿಗೆ ತಾಂತ್ರಿಕ ಸಹಾಯಕರಾಗಿ ಕಾರ್ಯನಿರ್ವಹಿಸುವುದು.</p> <p>2..ಉಪ ವಿಭಾಗಗಳಿಂದ ಸಲ್ಲಿಸುವ ಕಾರ್ಯಾಲಯಗಳ ಅಂದಾಜು ಪಟ್ಟಿಗಳ ಪರಿಶೀಲನೆ ಮಾಡುವುದು.</p> <p>3 ಕಾರ್ಯಾಲಯಗಳ ಟೆಂಡರ್ ಕರೆಯುವುದು ಮತ್ತು ಪರಿಶೀಲನೆ ಮಾಡುವುದು ಮತ್ತು ಕಾರ್ಯಾಲಯಗಳ ಕೆಲಸದ ಆದೇಶ ಸಿದ್ಧಪಡಿಸಿ ಸಲ್ಲಿಸುವುದು.</p> <p>4. ಕಾರ್ಯಾಲಯಗಳ ಪ್ರಗತಿ ಪರದಿಯನ್ನು ಮಾಸಿಕವಾಗಿ ತಯಾರಿಸಿ ಸಲ್ಲಿಸುವುದು</p> <p>5. ವಾರ್ಡ ಆಯವ್ಯಯ ತಯಾರಿಸುವುದು ಹಾಗೂ ಅನುದಾನದ ಕಡತಗಳ ನಿರ್ವಹಣೆ.</p> <p>6. ವಿಧಾನ ಸಭೆ / ವಿಧಾನ ಪರಿಷತ್ ಅಧಿವೇಶನ ಪ್ರಶ್ನೆಗಳಿಗೆ ಉತ್ತರಿಸುವುದು ಮತ್ತು ಕಡತ ನಿರ್ವಹಣೆ.</p>

ಮೂರುತ್ತಿ ಹೆಚ್ಚು ಅಧಿನಿಯಮ
2005ರ ಅಡಿಯಲ್ಲಿ ಮೂರುತ್ತಿ ಒದಗಿಸಿ

		<p>7. ಆಡಳಿತಾರ್ಕ ಅನುಮೋದನೆ ವಹಿ, ತಾಂತ್ರಿಕ ಅನುಮೋದನೆ ವಹಿ, ಟೆಂಡರ್ ವಹಿ, ಕಾರ್ಯದೇಶ ವಹಿ ಮತ್ತು ಇತರ ತಾಂತ್ರಿಕ ವಹಿಗಳನ್ನು ನಿರ್ವಹಿಸುವುದು.</p> <p>8. ಕಾರ್ಯವಾಲಕ ಅಭಿಯಂತರರು ಸೂಚಿಸುವ ಇತರ ಕೆಲಸಗಳನ್ನು ನಿರ್ವಹಿಸುವುದು.</p>
06	ಶ್ರೀ. ಜಿ.ಬಿ ಅಭಿಪ್ರೇತ್ ದ್ವಾತ್ಮೀಯ ದರ್ಜೆ ಸಹಾಯಕರು	<p>1. ಕೆಳೇರಿಗೆ ಬರುವ ಟಪಾಲು ಸ್ವೀಕೃತಿ, ರವಾನೆ ಮತ್ತು ವಹಿಗಳ ನಿರ್ವಹಣೆ ಮಾಡುವುದು. ಸಂಬಂಧಪಟ್ಟ ಕೆಳೇರಿಗಳಿಗೆ ಟಪಾಲು ರವಾನಿಸುವುದು</p> <p>2. ಸ.ಕಾ.ನಿ.ಅ ಉಪ ವಿಭಾಗಗಳಿಗೆ ಸಂಬಂಧಪಟ್ಟ ಆರ್.ಟೀ.ಇ ಮತ್ತು ಕೆ.ಎ.ಸಿ ಅಪ್ಲಿಯಾರ್ ಹಾಗೂ ದೂರು ಇನ್ನಿತರೆ ಪ್ರಕರಣಗಳನ್ನು ನಿರ್ವಹಿಸುವುದು.</p> <p>3. ವಾಡ್‌ ಸಂ: ಹೊಸ-160 (ಹಳ್ಳಿ 172), ಹೊಸ-161 (ಹಳ್ಳಿ 171), ಹೊಸ 162 (ಹಳ್ಳಿ 173) ರಲ್ಲಿನ ಕಾರ್ಮಾರಿಗಳ ಬಿಲ್ಲುಗಳ ಲೆಕ್ಕಪರಿಶೀಲನೆ ಮತ್ತು ಕಡತ ನಿರ್ವಹಣೆ</p> <p>4. ವಾಡ್ ಸಂ: ಹೊಸ-160 (ಹಳ್ಳಿ 172), ಹೊಸ-161 (ಹಳ್ಳಿ 171), ಹೊಸ 162 (ಹಳ್ಳಿ 173) ಗೆ ಸಂಬಂಧಿಸಿದ ಆರ್.ಟೀ.ಇ, ನ್ಯಾಯಲಯ ಧಾವೆ, ಇತರ ಕಡತಗಳ ಮತ್ತು ವಹಿಗಳ ನಿರ್ವಹಣೆ.</p> <p>5. ಪೆಂಡಾಲ್ ಮತ್ತು ಇತರ ಅನುಮತಿಗೆ ಸಂಬಂಧಿಸಿ ಕಡತ ಮತ್ತು ವಹಿಗಳನ್ನು ನಿರ್ವಹಿಸುವುದು.</p> <p>6. ಮೇಲಾಧಿಕಾರಿಗಳು ಆಗಿಂದಾಗು ಸೂಚಿಸುವ ಎಲ್ಲಾ ಕೆಲಸ ಕಾರ್ಯಗಳನ್ನು ನಿರ್ವಹಿಸುವುದು.</p>
07	ಶ್ರೀ.ಎ.ವೇಣು ನಾಲ್ಕನೇ ದರ್ಜೆ ನೌಕರರು	<p>1. ಕೆಳೇರಿಯಲ್ಲಿ ಡಿ. ದರ್ಜೆ ನೌಕರರ ಕೆಲಸ ಕಾರ್ಯಗಳನ್ನು ನಿರ್ವಹಿಸುವುದು</p> <p>2. ಮೇಲಾಧಿಕಾರಿಗಳು ಸೂಚಿಸುವ ಕೆಲಸ ಕಾರ್ಯಗಳನ್ನು ನಿರ್ವಹಿಸುವುದು.</p>
08	ಶ್ರೀಮತಿ.ಆರ್. ಮಂಜುಳ್ ನಾಲ್ಕನೇ ದರ್ಜೆ ನೌಕರರು	<p>1. ಕೆಳೇರಿಯಲ್ಲಿ ಡಿ. ದರ್ಜೆ ನೌಕರರ ಕೆಲಸ ಕಾರ್ಯಗಳನ್ನು ನಿರ್ವಹಿಸುವುದು</p> <p>2. ಮೇಲಾಧಿಕಾರಿಗಳು ಸೂಚಿಸುವ ಕೆಲಸ ಕಾರ್ಯಗಳನ್ನು ನಿರ್ವಹಿಸುವುದು.</p>

ಮೇಲ್ಚಾರಣ ಮತ್ತು ಹೊಣೆಗಾರಿಕೆಯ ಮಾರ್ಗಗಳು ಸೇರಿದಂತೆ ತೀಮಾನ ತೆಗೆದುಕೊಳ್ಳುವ ಪ್ರಕ್ರಿಯೆಯಲ್ಲಿ ಅನುಸರಿಸುವ ಕಾರ್ಯವಿಧಾನ:-

ಉಪ ವಿಭಾಗ ಕೆಳೇರಿಗಳಿಂದ ಬರುವಂತಹ ಪ್ರಸ್ತಾನವೆಗಳನ್ನು ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಅಧಿನಿಯಮ-2020 ಅಡಿಯಲ್ಲಿ ಮಾನ್ಯ ಮುಖ್ಯ ಆಯುಕ್ತರು ಪ್ರತಾಯೋಜಿಸಿದ ಅಧಿಕಾರಗಳಿಂತ ಪರಿಶೀಲಿಸಿ ಕ್ರಮಹಿಸುವುದು, ಹಾಗೂ ಮೇಲಾಧಿಕಾರಿಗಳ ಅನುಮೋದನೆ ಅಗತ್ಯವಿರುವ ಪ್ರಸ್ತಾವನಗಳನ್ನು ಸೂಕ್ತ ಶೈಪಾರಸಿಸುವುದಿಗೆ ಸಲ್ಲಿಸುವುದು.

ಸಾರ್ವಜನಿಕ ದೂರುಗಳನ್ನು ಪರಿಶೀಲಿಸಿ ಅಗತ್ಯ ಕ್ರಮವಹಿಸಲು ಸೂಚಿಸುವುದು.

ಮೇಲಾಧಿಕಾರಿಗಳ ಆದೇಶಗಳಿಂತ, ಅಗತ್ಯ ಕ್ರಮ ವಹಿಸುವುದು ಹಾಗೂ ಉಪ ವಿಭಾಗಗಳಿಗೆ ಅಗತ್ಯವಿದ್ದಲ್ಲಿ ಆದೇಶ ಪಾಲಿಸಲು ಸೂಚಿಸುವುದು.

ಮಾಹಿತಿ ಹಕ್ಕು ಅಧಿನಿಯಮ
2005ರ ಉದಿಯಲ್ಲಿ ಮಾಹಿತಿ ಒದಗಿಸಿದೆ

IV. ಕಾರ್ಯಗಳ ನಿರ್ವಹಣೆಗೆ ಅನುಸರಿಸುವ ಮಾನದಂಡಗಳು:-

ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಅಧಿನಿಯಮ-2020 ಅಡಿಯಲ್ಲಿ ಮಾನ್ಯ ಮುಖ್ಯ ಆಯುಕ್ತರು ಪ್ರತ್ಯಾಯೋಜನೆಯಂತೆ, ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಅಧಿನಿಯಮ-2020, ಅದರ ಅಡಿಯಲ್ಲಿ ರಚಿತವಾದ ನಿಯಮಗಳು, ಬೃಲಾಗಳು ಮತ್ತು ಮಾನ್ಯ ಮುಖ್ಯ ಆಯುಕ್ತರು, ಮೇಲಾಧಿಕಾರಿಗಳು ಕಾಲಕಾಲಕ್ಕೆ ನೀಡುವ ಆದೇಶಗಳು ಮತ್ತು ಮಾರ್ಗಸೂಚಿಗಳಲ್ಲಿನ ಮಾನದಂಡಗಳಂತೆ ಈಮು ವಹಿಸಲಾಗುವುದು.

V. ಕಾರ್ಯಗಳನ್ನು ಸರವೇರಿಸುವುದಕ್ಕಾಗಿ ಹೊಂದಿರುವ ಅಥವಾ ನಿಯಂತ್ರಣದಲ್ಲಿರುವ ಅಥವಾ ಉದ್ದೋಧಿಗಳು ಬಳಸುವ ನಿಯಮಗಳು, ವಿನಿಯಮಗಳು, ಅನುಸೂಚಿಗಳು, ಕ್ಷೇತ್ರಿಕಗಳು ಮತ್ತು ದಾಖಲೆಗಳು:-

1. ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಅಧಿನಿಯಮ-2020
2. ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಅಧಿನಿಯಮ-2020 ಅಡಿ ರಚಿತವಾದ ನಿಯಮಗಳು
3. ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಅಧಿನಿಯಮ-2020 ಅಡಿಯಲ್ಲಿನ ಬೃಲಾಗಳು
4. ಕೆ.ಸಿ.ಎಸ್.ಆರ್ ನಿಯಮವಳಿಗಳು.
5. ಮುಖ್ಯ ಆಯುಕ್ತರು ಮತ್ತು ಮೇಲಾಧಿಕಾರಿಗಳ ಆದೇಶಗಳು
6. KPWD ಕೋಡ್, ಮತ್ತು ಎಸ್.ಆರ್ ದರಗಳು
7. ಕೆ.ಎಪ್.ಸಿ, ಎಂ.ಸಿ, ಮತ್ತು ಬಜೆಟ್ ಮಾತ್ರಾನುಯುಲ್ ಗಳು
8. ಮಾಹಿತಿ ಹಕ್ಕು ಕಾಯಿದೆ ಮತ್ತು ಅದರ ಅಡಿ ರಚಿತವಾದ ನಿಯಮಗಳು, ಆದೇಶಗಳು.

VI. ಕಳೇರಿ ಹೊಂದಿರುವ ಅಥವಾ ನಿಯಂತ್ರಣದಲ್ಲಿರುವ ದಸ್ತಾವೇಜಾಗಳ ಪ್ರವರ್ಗಗಳ ವಿವರ ಹಣಿ:

1. ಹಾಜರಾತಿ ಪ್ರಸ್ತುತಿ
2. ಬಟ್ಟವಾಡೆ ವಹಿ
3. ಹಿ.ಆರ್.ಪ್ರಸ್ತುತಿಗಳು
4. ಟಿಪಾಲು ಪ್ರಸ್ತುತಿ
5. ಕಾಮಗಾರಿ ಬಿಲ್ಲುಗಳು ಮತ್ತು ಅಳತೆ ಪ್ರಸ್ತುತಿಗಳು
6. ನಗದು ಪ್ರಸ್ತುತಿ
7. ಅಧಿಕಾರಿ/ನೌಕರರ ಸೇವಾಪ್ರಸ್ತುತಿ
8. ಬಿ.ಆರ್ ಪ್ರಸ್ತುತಿ
9. ಹಿಲೋಪಕರಣ ಪ್ರಸ್ತುತಿ
10. ದಾಸ್ತಾನು ಪ್ರಸ್ತುತಿ
11. ಆಡಳಿತಾತ್ಮಕ ಅನುಮೋದನ ಪ್ರಸ್ತುತಿ
12. ತಾಂತ್ರಿಕ ಮಂಜೂರಾತಿ ಪ್ರಸ್ತುತಿ
13. ಕಾರ್ಯಾದೇಶ ಪ್ರಸ್ತುತಿ
14. ಕ್ರಾರುಪತ್ರ ಪ್ರಸ್ತುತಿ

VII. ಕಾರ್ಯನೀತಿಯ ರಚನೆ ಅಥವಾ ಅನುಷ್ಠಾನಕ್ಕೆ ಸಂಬಂಧಿಸಿದಂತೆ ಸಾರ್ವಜನಿಕರೂಡನ ಸಮಾಲೋಚಿಸಲು ಅಥವಾ ಪ್ರತಿನಿಧಿಸಿರುವಂತೆ ಮಾಡಲು ಇರುವಂಥ ಯಾವುದೇ ವ್ಯವಸ್ಥೆಯ ವಿವರಗಳು:

ಅನ್ವಯಿಸುವುದಿಲ್ಲ.

VIII. ಮಂಡಳಿಗಳು, ಪರಿಷತ್ತಗಳು, ಸಮಿತಿಗಳು ಅಥವಾ ಇತರ ನಿಕಾಯಗಳು ಮತ್ತು ಭಾಗವಾಗಿ ಅಥವಾ ಸಲಹೆಯ ಉದ್ದೇಶಕ್ಕಾಗಿ ರಚಿತವಾದ ಇಬ್ಬರು ಅಥವಾ ಹೆಚ್ಚು ವ್ಯಕ್ತಿಗಳನ್ನೂ ಗೊಂಡ ಮಂಡಳಿಗಳು, ಪರಿಷತ್ತಗಳು, ಸಮಿತಿಗಳು ಮತ್ತು ಇತರ ನಿಕಾಯಗಳು ಸಭೆಗಳು ಸಾರ್ವಜನಿಕರಿಗೆ ಮುಕ್ತವಾಗಿರುತ್ತವೆಯೇ ಅಥವಾ ಅಂತಹ ಸಭೆಗಳ ನಡಾವಳಿಗಳು ಸಾರ್ವಜನಿಕರಿಗೆ ದೊರೆಯುತ್ತವೆಯೇ ಎಂಬುದರ ವಿವರ ಪಟ್ಟಿಕೆ:

ಅನ್ವಯಿಸುವುದಿಲ್ಲ.

IX. ಅಧಿಕಾರಿಗಳ ಮತ್ತು ನೌಕರರ ನಿದೇಶಿಕೆ:

ಕ್ರ. ಸಂ.	ಹೆಸರು ಮತ್ತು ಹುದ್ದೆ	ಕಣ್ಣೇರಿ ವಿಳಾಸ	ದೂರವಾಣಿ
01	ಶ್ರೀ. ಹೆಚ್. ವಿ. ಯರಪ್ಪ ರೆಡ್ಡಿ ಕಾರ್ಯಪಾಲಕ ಅಧಿಯಂತರರು	ಕಾರ್ಯಪಾಲಕ ಅಭಿಯಂತರರು ನಂ.194, ಟಿ. ಮುರಿಯಾಪ್, ರಸ್ತೆ, ಲಾಲಾಬಾಗ್ ದಕ್ಷಿಣ ದ್ವಾರ ಎದುರು, ಸೆಡ್‌ಪ್ಲಾಟ್‌ರ, ಬೆಂಗಳೂರು.-560011	080-26570088
02	ಶ್ರೀ. ಜಿ.ಮೂರ್ತಿ ಲೆಕ್ಕ ಅಧೀಕ್ಷಕರು	-ಮೇಲಿನಂತೆ-	080-26570088
03	ಶ್ರೀಮತಿ ಹಿ.ಕೆ ಕಲ್ಪನಾ ತಾಂತ್ರಿಕ ಸಹಾಯಕರು (ಸಹಾಯಕ ಅಭಿಯಂತರರು)	-ಮೇಲಿನಂತೆ-	080-26570088
04	ಶ್ರೀ. ಪ್ರವೀಣ ಸ್ವರೂಪ. ಎನ್ ಪ್ರಥಮ ದಜ್ಞ ಸಹಾಯಕರು	-ಮೇಲಿನಂತೆ-	080-26570088
05	ಶ್ರೀ. ಜಿ.ಬಿ ಅಧಿವೇಕ್ ದ್ವಿತೀಯ ದಜ್ಞ ಸಹಾಯಕರು	-ಮೇಲಿನಂತೆ-	080-26570088
06	ಶ್ರೀ.ಎ.ವೇಣು ನಾಲುನೇ ದಜ್ಞ ನೌಕರರು	-ಮೇಲಿನಂತೆ-	080-26570088
07	ಶ್ರೀಮತಿ.ಆರ್. ಮಂಜುಳ ನಾಲುನೇ ದಜ್ಞ ನೌಕರರು	-ಮೇಲಿನಂತೆ-	080-26570088


Executive Engineer
 Chikkapete Division
 Bengaluru Mahanagara Palik

ಮೂಹಿತ ದಷ್ಟ ಅಧಿಕಾರಿಯವರು

2005ರ ಅಡಿಯಲ್ಲಿ ಮೂಹಿತ ಉದ್ದೀಪಿಸಿದೆ

X. ನಿಯಮಾನುಸಾರ ಪ್ರತಿಯೊಬ್ಬ ಅಧಿಕಾರಿ ಮತ್ತು ನೌಕರರು ಪಡೆಯುವ ತಿಂಗಳ ವೇತನ ವಿವರಗಳು:-

ಕ್ರ.ಸಂ	ಹೆಸರು ಮತ್ತು ಹುದ್ದೆ	ವೇತನ ಶ್ರೇಣಿ	ಮೂಲ ವೇತನ
01	ಶ್ರೀ. ಹೆಚ್ ವಿ ಯರಪ್ಪ ರೆಡ್ಡಿ, ಕಾರ್ಯವಾಲಕ ಅಭಿಯಂತರರು	67550-104600	83900.00
02	ಶ್ರೀ. ಜಿ.ಮೂರಿ, ಲೆಕ್ಕಾ ಅಧೀಕ್ಷರರು	40900-83900	56800.00
03	ಶ್ರೀಮತಿ ಹಿ.ಕ ಕಲ್ಪನಾ, ತಾಂತ್ರಿಕ ಸಹಾಯಕರು, (ಸಹಾಯಕ ಅಭಿಯಂತರರು) (ಪ್ರಭಾರ)	43100-83900	45400.00
04	ಶ್ರೀಮತಿ. ಜಿ ವಸಂತ, ವ್ಯವಸ್ಥಾಪಕರು	37900-70850	39800.00
05	ಶ್ರೀ. ಪ್ರವೀಣ ಸ್ವರೂಪ, ಪ್ರಥಮ ದಜ್ಞ ಸಹಾಯಕರು	27650-52650	31850.00
06	ಶ್ರೀ. ಜಿ.ಬಿ ಅಭಿಹೇಕ್, ದ್ವಾತೀಯ ದಜ್ಞ ಸಹಾಯಕರು	21400-42000	25200.00
07	ಶ್ರೀ.ಎ.ವೇಣು, ನಾಲ್ಕನೇ ದಜ್ಞ ನೌಕರರು	17000-28950	23500.00
08	ಶ್ರೀಮತಿ.ಆರ್. ಮುಂಜುಳ್, ನಾಲ್ಕನೇ ದಜ್ಞ ನೌಕರರು	17000-28950	22950.00

XI. ಎಲ್ಲ ಯೋಜನೆಗಳ ವಿವರಗಳನ್ನು ಸೂಚಿಸುವ, ಪ್ರಸ್ತಾವಿತ ವೆಚ್ಚಗಳನ್ನು ಮತ್ತು ಮಾಡಲಾದ ಬಟ್ಟಾಡೆಗಳ ವರದಿಯನ್ನು ಸೂಚಿಸಿ; ಪ್ರತಿಯೊಂದು ಹಜ್ನಿಗೆ ಹಂಚಿಕೆ ಮಾಡಲಾದ ಆಯವ್ಯಯದ ವಿವರಗಳು:

ಕೇಂದ್ರ ಕರ್ಫೆರಿಯಿಂದ ಹಂಚಿಕೆಯಾಗುವ ಅನುದಾನಕ್ಕೆ ಅನುಗುಣವಾಗಿ, ಪಾಲೆಕೆ ಅನುದಾನದ ನಿರ್ವಹಕ ಮತ್ತು ಅಭಿಪ್ರಾಯದ್ವಾರಾ ಕಾಮಗಾರಿಗಳು, ರಾಜ್ಯ ಸರ್ಕಾರ ಅನುದಾನದ ಮುಖ್ಯ ಮಂತ್ರಿಗಳ ನಗರೋತ್ಸವ ಕಾಮಗಾರಿಗಳು, ಕೇಂದ್ರ ಸರ್ಕಾರ ಅನುದಾನದ 15ನೇ ಹಣಕಾಸು ಅನುದಾನದ ಕಾಮಗಾರಿಗಳನ್ನು ಈ ವಿಭಾಗ ಕರ್ಫೆರಿಯಿಂದ, ಅನುಷ್ಠಾನಗೊಳಿಸಲಾಗುತ್ತಿರುತ್ತದೆ. ಸದರಿ ಕಾಮಗಾರಿಗಳ ಬಿಲ್ಲುಗಳ ಬಟ್ಟಾಡೆಯನ್ನು IFMS-WORKS MODUEL ಮೂಲಕ ಆಯವ್ಯಯದಲ್ಲಿ ಹಂಚಿಕೆಯಾದ ಅನುದಾನಕ್ಕೆ ಅನುಗುಣವಾಗಿ ಜೀಎಸ್‌ತೆ ಆಧಾರ ಮೇಲೆ ಕೇಂದ್ರ ಕರ್ಫೆರಿಯಲ್ಲಿ ಸರ್ಕಾರದ ಅನುದಾನದ ಕಾಮಗಾರಿಗಳ ಬಿಲ್ಲುಗಳನ್ನು ಕೇಂದ್ರ ಕರ್ಫೆರಿಯ ವಿಶೇಷ ಆಯುಕ್ತರು (ಹಣಕಾಸು) ಕರ್ಫೆರಿಯಲ್ಲಿ ಹಾಗೂ ಪಾಲೆಕೆ ಅನುದಾನದ ಕಾಮಗಾರಿ ಬಿಲ್ಲುಗಳನ್ನು ವಲಯ ಆಯುಕ್ತರು ರವರ ಕರ್ಫೆರಿಯಲ್ಲಿ ಪಾವತಿ ಮಾಡಲಾಗುತ್ತಿರುತ್ತದೆ.

ಎಲ್ಲ ಯೋಜನೆಗಳ ವಿವರಗಳನ್ನು, ವೆಚ್ಚಗಳನ್ನು ಮತ್ತು ಪ್ರತಿಯೊಂದು ಗುತ್ತಿಗೆದಾರರಿಗೆ/ಹಜ್ನಿಗೆ ಪಾವತಿ ಮಾಡಲಾದ ವಿವರಗಳನ್ನು ಸಾರ್ವಜನಿಕರ ಮಾಹಿತಿಗಾಗಿ ಪಾಲೆಕೆ ಅಂತರಾಳದಲ್ಲಿ ಲಭ್ಯವಾಗುವಂತೆ ಅಳವಡಿಸಲಾಗಿರುತ್ತದೆ. ಅಂತರಾಳ <https://www.bbmp.gov.in/home> ನಲ್ಲಿ BBMP Informationನನ್ನು ಕ್ಲಿಕ್ ಮಾಡುವುದು, ತೆರೆದುಕೊಳ್ಳುವ ಪ್ರಾರ್ಥಿದಲ್ಲಿ Citizen Zone ಎಂಬ Tabನನ್ನು ಕ್ಲಿಕ್ ಮಾಡುವುದು, ಅದರ ಅಡಿಯಲ್ಲಿ BBMP Works Bill Viewನನ್ನು ಕ್ಲಿಕ್ ಮಾಡಿದಾಗ ತೆರೆದುಕೊಳ್ಳುವ ಪ್ರಾರ್ಥಿದಲ್ಲಿ ಅಲ್ಲಿ ಕೋರುವ ವಿವರಗಳನ್ನು ನಮೂದಿಸಿದರೆ ಮಾಹಿತಿಯನ್ನು ಪಡೆದುಕೊಳ್ಳಬಹುದು.

XII. ಹಂಚಿಕೆ ಮಾಡಲಾದ ಮೊಬಿಲಿಸ್‌ಎಂಡ್, ಸಹಾಯಧನ ಕಾರ್ಯಕ್ರಮಗಳ ಜಾರಿಯ ವಿಧಾನವನ್ನು ಮತ್ತು ಅಂತಹ ಕಾರ್ಯಕ್ರಮಗಳ ಫಲಾನುಭವಿಗಳ ವಿವರಗಳು:-

ಅನ್ವಯಿಸುವುದಿಲ್ಲ.


Executive Engineer
Chikkapete Division
Bhubath Bengaluru Mahanagara Palika

ಮಾಹಿತಿ ಹೆಚ್ಚು ಅಧಿಕೀಯವು
2005ರ ಅಧಿಯಲ್ಲಿ ಮಾಹಿತಿ ಒದಗಿಸಿದೆ

XIII. ರಿಯಾಲೀಟಿಗಳನ್ನು, ಅನುಮತಿ ಪತ್ರಗಳನ್ನು ಅಥವಾ ಅಧಿಕಾರ ಪತ್ರಗಳನ್ನು ಪಡೆಯುವವರ ವಿವರಗಳು:-

ಅನ್ವಯಿಸುವುದಿಲ್ಲ.

XIV. ಲಭ್ಯವಿರುವ ಅಥವಾ ಹೊಂದಿರುವ ವಿದ್ಯಾನಾಣ ರೂಪಕ್ಕೆ ಪರಿವರ್ತಿಸಿರುವ, ಮಾಹಿತಿಗೆ ಸಂಬಂಧಿಸಿದ ವಿವರಗಳು:-

ಈ ವಿಭಾಗ ಕೆಳೇರಿ ವರ್ತಿಯಿಂದ ಕಾರ್ಯಗೊಳಿಸುವ ಎಲ್ಲಾ ಕಾಮಗಾರಿಗಳ ಮಾಹಿತಿಯನ್ನು ಸಾರ್ವಜನಿಕರ ಮಾಹಿತಿಗಾಗಿ ವಾಲಿಕೆ ಅಂತರ್ಜಾಲದಲ್ಲಿ ಲಭ್ಯವಾಗುವಂತೆ ಅಳವಡಿಸಲಾಗಿರುತ್ತದೆ. ಅಂತರ್ಜಾಲ <https://www.bbmp.gov.in/home> ನಲ್ಲಿ BBMP Informationನನ್ನು ಕ್ಷೀಕ್ರ ಮಾಡುವುದು, ತೆರೆದುಕೊಳ್ಳುವ ಪ್ರಾಟಿದಲ್ಲಿ Citizen Zone ಎಂಬ Tabನನ್ನು ಕ್ಷೀಕ್ರ ಮಾಡುವುದು, ಅದರ ಅಡಿಯಲ್ಲಿ BBMP Works Bill View ನನ್ನ ಕ್ಷೀಕ್ರ ಮಾಡಿದಾಗ ತೆರೆದುಕೊಳ್ಳುವ ಪ್ರಾಟಿದಲ್ಲಿ ಅಲ್ಲಿ ಕೋರುವ ವಿವರಗಳನ್ನು ನಮ್ಮೊದಿಸಿದರೆ ಮಾಹಿತಿಯನ್ನು ಪಡೆದುಕೊಳ್ಳಬಹುದು.

XV. ಸಾರ್ವಜನಿಕ ಉಪಯೋಗಕ್ಕಾಗಿ ಗ್ರಂಥಾಲಯವನ್ನು ಅಥವಾ ವಾಚನಾಲಯವನ್ನು ನಿರ್ವಹಿಸುತ್ತಿದ್ದಲ್ಲಿ ಕೆಲಸದ ಸಮಯವನ್ನೂ ಗೊಂಡಂಡಂತೆ ಮಾಹಿತಿ ಪಡೆಯಲು ಸಾರ್ವಜನಿಕರಿಗೆ ಲಭ್ಯವಿರುವ ಸೌಲಭ್ಯಗಳ ವಿವರಗಳು:-

ಅನ್ವಯಿಸುವುದಿಲ್ಲ.

XVI. ಸಾರ್ವಜನಿಕ ಮಾಹಿತಿ ಅಧಿಕಾರಿಗಳ ಹೆಸರುಗಳು, ಪದನಾಮಗಳು :-

ಕ್ರ.ಸಂ	ಹೆಸರು ಮತ್ತು ಪದನಾಮ	ವಿಳಾಸ
01	ಶ್ರೀ ಎನ್.ಎಸ್ ನಾಗೇಂದ್ರ ಸಹಾಯಕ ಕಾರ್ಯವಾಲಕ್ ಅಭ್ಯರ್ಥಿಯಂತರರು ವಿ.ವಿ. ಪುರಂ (ಹೊಂಬೇಗೌಡನಗರ) ಉಪವಿಭಾಗ, ಬೃಹತ್ ಬೆಂಗಳೂರು ಮಹಾನಗರ ವಾಲಿಕೆ, 7ನೇ ಮುಖ್ಯ ರಸ್ತೆ, 7ನೇ ಅಡ್ಡ ರಸ್ತೆ, ಜಯನಗರ 2ನೇ ಬಾಳ್ಕಾ, ಬೆಂಗಳೂರು-560011 ದೂರವಾಣಿ ಸಂಖ್ಯೆ:080-26579443 ಇ-ಮೆಲ್ಲೋ: aehgnbbmp@gmail.com	ಸಹಾಯಕ ಕಾರ್ಯವಾಲಕ್ ಅಭ್ಯರ್ಥಿಯಂತರರು ರವರ ಕೆಳೇರಿ, ವಿ.ವಿ. ಪುರಂ (ಹೊಂಬೇಗೌಡನಗರ) ಉಪವಿಭಾಗ, ಬೃಹತ್ ಬೆಂಗಳೂರು ಮಹಾನಗರ ವಾಲಿಕೆ, 7ನೇ ಮುಖ್ಯ ರಸ್ತೆ, 7ನೇ ಅಡ್ಡ ರಸ್ತೆ, ಜಯನಗರ 2ನೇ ಬಾಳ್ಕಾ, ಬೆಂಗಳೂರು-560011 ದೂರವಾಣಿ ಸಂಖ್ಯೆ:080-26579443 ಇ-ಮೆಲ್ಲೋ: aehgnbbmp@gmail.com
02	ಶ್ರೀ ಪ್ರದೀಪ್ ಕುಮಾರ್. ಎನ್ ಸಹಾಯಕ ಕಾರ್ಯವಾಲಕ್ ಅಭ್ಯರ್ಥಿಯಂತರರು ಧರ್ಮರಾಯಸ್ವಾಮಿ ದೇವಸ್ಥಾನ (ಹೆಂಪೇಗೌಡ ನಗರ ಉಪ ವಿಭಾಗ) ಸಹಾಯಕ ಸಾರ್ವಜನಿಕ ಮಾಹಿತಿ ಅಧಿಕಾರಿ	ಸಹಾಯಕ ಕಾರ್ಯವಾಲಕ್ ಅಭ್ಯರ್ಥಿಯಂತರರು ರವರ ಕೆಳೇರಿ, ಧರ್ಮರಾಯಸ್ವಾಮಿ ದೇವಸ್ಥಾನ (ಹೆಂಪೇಗೌಡನಗರ ಉಪವಿಭಾಗ) ಬೃಹತ್ ಬೆಂಗಳೂರು ಮಹಾನಗರ ವಾಲಿಕೆ ವಾಣಿಜ್ಯ ಸಂಕೀರ್ಣ ಕಟ್ಟಡದ ಹಿಂಭಾಗದ ಕಟ್ಟಡ 2ನೇ ಮಹಡಿ, 1ನೇ ಅಡ್ಡರಸ್ತೆ, ಹೆಚ್. ಸಿದ್ದಯ್ಯ ರಸ್ತೆ ಬೆಂಗಳೂರು-560002 ದೂರವಾಣಿ ಸಂಖ್ಯೆ:080-22235208 ಇ-ಮೆಲ್ಲೋ: aekempegowdanagar@yahoo.in

ಮಾಹಿತಿ ಸಹ್ಯ ಅಧಿನಿಯಮೆ
2005ರ ಅಡಿಯಲ್ಲಿ ಮಾಹಿತಿ ಒದಗಿಸಿದೆ

03	<p>ಶ್ರೀ ಹೆಚ್ ಎಂ ಯೆರಪ್ಪರಡ್ ಕಾರ್ಯವಾಲಕ ಅಭಿಯಂತರರು (ಚಿಕ್ಕಪೇಟೆ ವಿಭಾಗ) ಸಾರ್ವಜನಿಕ ಮಾಹಿತಿ ಅಧಿಕಾರ ಹಾಗೂ ಪ್ರಥಮ ಮೇಲ್ನವಿ ಪ್ರಾಧಿಕಾರ</p>	<p>ಕಾರ್ಯವಾಲಕ ಅಭಿಯಂತರರು (ಚಿಕ್ಕಪೇಟೆ) ರವರ ಕೆಳೆರಿ, ನಂ.194, ಟಿ ಮರಿಯಾಪ್ಪ, ರಸ್ತೆ, ಲಾಲಾಬಾಗ್ ದಕ್ಷಿಣ ದಾವರ ಎದುರು, ಸಿದ್ದಾಪುರ, ಬೆಂಗಳೂರು.-560011 ದೂರವಾಣಿ ಸಂಖ್ಯೆ:080-26570088 ಇ-ಮೆಲೋ: eeckpbbmp@yahoo.com</p>
04	<p>ಶ್ರೀ ರಾಜೀನಾ ಎಸ್.ಎಂ. ಮುಖ್ಯ ಅಭಿಯಂತರರು(ದಕ್ಷಿಣ) ಮೇಲ್ನವಿ ಪ್ರಾಧಿಕಾರ</p>	<p>ಮುಖ್ಯ ಅಭಿಯಂತರರು (ದಕ್ಷಿಣ) ರವರ ಕೆಳೆರಿ, ಮಹಾನಗರ ಪಾಲಿಕೆ ವಾಣಿಜ್ಯ ಸಂಕೀರ್ಣ ಕಟ್ಟಡ. 2ನೇ ಮಹಡಿ, 9ನೇ ಮುಖ್ಯರಸ್ತೆ, 9ನೇ ಅಡ್‌ರಸ್ತೆ, 2ನೇ ಬಾಕ್ ಜಯನಗರ, ಬೆಂಗಳೂರು-560011 ದೂರವಾಣಿ ಸಂಖ್ಯೆ:080-22975708 ಇ-ಮೆಲೋ: cesouthbbmp@gmail.com</p>

XVII. ಇತರ ವಿವರಗಳನ್ನು, ನಿಯಮಿಸಬಹುದಾದಂತಹ ಇತರ ಮಾಹಿತಿಯ ವಿವರಗಳು:-

ಅ) ವಿಭಾಗ ವಾಯಿಸಿದ್ದಿಯಲ್ಲಿನ ವಾಡ್ ವಿವರಗಳು:-

ವಿ.ವಿ ಪ್ರುರಂ (ಹೊಂಚೇಗೌಡನಗರ)	ಧರ್ಮರಾಯಸ್ವಾಮಿ ದೇವಸ್ಥಾನ (ಕೆಂಪೇಗೌಡನಗರ) ಉಪವಿಭಾಗ
01. ಹೊಸ ವಾಡ್ 163- ವಿ.ವಿ ಪ್ರುರಂ (ಹಳ್ಳಿ ವಾಡ್ 174- ವಿ.ವಿ ಪ್ರುರಂ)	01. ಹೊಸ ವಾಡ್ 160- ಧರ್ಮರಾಯಸ್ವಾಮಿ ದೇವಸ್ಥಾನ (ಹಳ್ಳಿ ವಾಡ್ 172- ಧರ್ಮರಾಯಸ್ವಾಮಿ ದೇವಸ್ಥಾನ)
02. ಹೊಸ ವಾಡ್ 165- ಬಿ ವೆಂಕಟರೆಡ್‌ನಗರ (ಹಳ್ಳಿ ವಾಡ್ 176- ಸೋಮೇಶ್ವರನಗರ)	02. ಹೊಸ ವಾಡ್ 161-ಸಿಲ್ವರ್ ಜ್ಯಾಬಲಿ ಪಾರ್ಕ (ಹಳ್ಳಿ ವಾಡ್ 171- ಸುಧಾಮನಗರ)
03. ಹೊಸ ವಾಡ್ 164- ಹೊಂಚೇಗೌಡನಗರ (ಹಳ್ಳಿ ವಾಡ್ 177-ಹೊಂಬೇಗೌಡನಗರ)	03. ಹೊಸ ವಾಡ್ 162 ಸುಂಕೇನಹಳ್ಳಿ (ಹಳ್ಳಿ ವಾಡ್ 173-ಸುಂಕೇನಹಳ್ಳಿ)

ಆ) ಉಪ ವಿಭಾಗದಲ್ಲಿ ಕಾರ್ಯನಿರ್ವಹಿಸುತ್ತಿರುವ ವಾಡ್ ಅಭಿಯಂತರರು ರವರ ವಿವರಗಳು:-

ಅಭಿಯಂತರರ ಹೆಸರು ಮತ್ತು ಹುದ್ದೆ	ಅಭಿಯಂತರರ ಹೆಸರು ಮತ್ತು ಹುದ್ದೆ
ವಿ.ವಿ ಪ್ರುರಂ (ಹೊಂಚೇಗೌಡನಗರ ಉಪವಿಭಾಗ)	
04. ಹೊಸ ವಾಡ್ 163- ವಿ.ವಿ ಪ್ರುರಂ (ಹಳ್ಳಿ ವಾಡ್ 174- ವಿ.ವಿ ಪ್ರುರಂ)	ಶ್ರೀ. ಆರ್. ಕೋಟ್ಟೇಶ್ ನಾಯಕ್, ಸಹಾಯಕ ಅಭಿಯಂತರರು
05. ಹೊಸ ವಾಡ್ 165-ಬಿ ವೆಂಕಟರೆಡ್‌ನಗರ (ಹಳ್ಳಿ ವಾಡ್ 176- ಸೋಮೇಶ್ವರನಗರ)	ಶ್ರೀ. ವಿಜಯಕುಮಾರ್ ಸಹಾಯಕ ಅಭಿಯಂತರರು
06. ಹೊಸ ವಾಡ್ 177- 164- ಹೊಂಚೇಗೌಡನಗರ (ಹಳ್ಳಿ ವಾಡ್ 177-ಹೊಂಬೇಗೌಡನಗರ)	ಶ್ರೀ. ಶ್ರೀ ಕುಮಾರ್ ಯಾದವ್ ಸಹಾಯಕ ಅಭಿಯಂತರರು
ಧರ್ಮರಾಯಸ್ವಾಮಿ ದೇವಸ್ಥಾನ	

ಮಾಹಿತಿ ಹಕ್ಕು ಅಧಿನಿಯಮ
2005ರ ಅಡಿಯಲ್ಲಿ ಮಾಹಿತಿ ಒದಗಿಸಿದ

(ಕೆಂಪೇಗೌಡನಗರ ಉಪವಿಭಾಗ)	
01. ಹೋಸ್ ವಾಡ್ 160- ಧರ್ಮರಾಯಸ್ವಾಮಿ ದೇವಸೌನ (ಹಳ್ಳಿ ವಾಡ್ 172- ಧರ್ಮರಾಯಸ್ವಾಮಿ ದೇವಸೌನ)	ಶ್ರೀ. ಎನ್.ಕೆ ಸತ್ಯ ಸಹಾಯಕ ಅಭಿಯಂತರರು
02. ಹೋಸ್ ವಾಡ್ 161- ಸೀಲ್ಪೂರ್ ಜ್ಯಾಬಲೀ ಪಾಕ್ (ಹಳ್ಳಿ ವಾಡ್ 171- ಸುಧಾಮನಗರ)	ಶ್ರೀ., ಲೀಂಗರಾಜೇಗೌಡ. ಸಿ (ಪ್ರಭಾರ) ಸಹಾಯಕ ಅಭಿಯಂತರರು
03. ಹೋಸ್ ವಾಡ್ 173 ಸುಂಕೇನಹಳ್ಳಿ (ಹಳ್ಳಿ ವಾಡ್ 142-ಸುಂಕೇನಹಳ್ಳಿ)	ಶ್ರೀ., ಲೀಂಗರಾಜೇಗೌಡ. ಸಿ ಸಹಾಯಕ ಅಭಿಯಂತರರು

ಇ) ವಾಡ್ ಅಭಿಯಂತರರು ರವರ ಪ್ರಮುಖ ಕರ್ತವ್ಯಗಳು ಮತ್ತು ಜವಾಬ್ದಾರಿಗಳು:-

1. ಅಂದಾಜು ಪಟ್ಟಿಗೆಳುವುದು ತಯಾರಿಸುವುದು.
2. ಕಾಮಗಾರಿಗಳ ಅನುಷ್ಠಾನ ಮತ್ತು ನಿರ್ವಹಣೆ.
3. ಪಾಲೀಕೆ ಆಸ್ತಿಗಳ ಸಂರಕ್ಷಣೆ.
4. ವಾಡ್ ವಾಟ್‌ಪೀಯ ನಾಗರೀಕರ ದೂರುಗಳ ಪರಿಹಾರ ಕಾರ್ಯ ನಿರ್ವಹಣೆ.
5. ಖಾಸಗಿ ಕಟ್ಟಡಗಳು ನಕ್ಷೆ ಮಂಜೂರಾತಿಯ ಅನುಗುಣವಾಗಿ ಕಟ್ಟಡ ನಿರ್ಮಿಸುತ್ತಿರುವ ಬಗ್ಗೆ
ಮೇಲ್ಪೂರು ಮತ್ತು ಬಿ.ಬಿ.ಎಂ.ಪಿ ಅಧಿನಿಯಮ-2020 ರ ಅನ್ವಯ ಕ್ರಮವರ್ಣಿಸುವುದು.
6. ವಾಡ್ ರಸ್ತೆ ಅಗತ್ಯಕ್ಕೆ ಸಂಬಂಧಪಟ್ಟಂತೆ, ಅನುಮತಿ ಮತ್ತು ಅನಧಿಕೃತ ರಸ್ತೆ
ಅಗತ್ಯಕ್ಕೆ ದಂಡ ವಿಧಿಸುವುದು.
7. ಮೇಲಾಧಿಕಾರಿಗಳು ಸೂಚಿಸುವ ಇತರೆ ಕೆಲಸ ಕಾರ್ಯಗಳು.


 Executive Engineer
 Chikkapete Division
 Bruhat Bengaluru Mahanagara Palike